ಕರ್ನಾಟಕ ವಿಧಾನ ಪರಿಷತ್ತು

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1558
2	ಸದಸ್ಯರ ಹೆಸರು	:	ಶ್ರೀ ಎನ್. ರವಿಕುಮಾರ್ (ವಿಧಾನ ಸಭೆಯಿಂದ ಚುನಾಯಿತರಾದವರು)
3	ಉತ್ತರಿಸುವ ದಿನಾಂಕ	:	18-03-2021
4	ಉತ್ತರಿಸುವವರು	:	ಮಾನ್ಯ ಮುಖ್ಯಮಂತ್ರಿಗಳು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ ಎಷ್ಟು ಪ್ರಕರಣಗಳಿವೆ; (ವಿಭಾಗವಾರು ಮಾಹಿತಿ ನೀಡುವುದು)	ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ ಪ್ರಕರಣಗಳ ವಿಭಾಗವಾರು ಮಾಹಿತಿಯನ್ನು **ಅನುಬಂಧ-ಅ** ರಲ್ಲಿ ನೀಡಿದೆ.
ಆ)	ರಾಜಕಾಲುವೆ ಒತ್ತುವರಿ ಮಾಡಿದ ಹೆಸರಿನಲ್ಲಿ ಬಡವರ ಮತ್ತು ಮಧ್ಯಮ ವರ್ಗದವರ ಮನೆಗಳನ್ನು ಧ್ವಂಸ ಮಾಡಿರುವ ಸರ್ಕಾರ ಎಷ್ಟು ಪ್ರಭಾವಿಗಳ, ಶ್ರೀಮಂತರ ಮನೆಗಳನ್ನು ತೆರವುಗೊಳಿಸಿದೆ; ರಾಜಕಾಲುವೆ ತೆರವು ಸಂದರ್ಭದಲ್ಲಿ ಮನೆ ಮಠ ಕಳೆದುಕೊಂಡ ಕುಟುಂಬಗಳ ಸಂಖ್ಯೆ ಎಷ್ಟು; (ವಿವರ ನೀಡುವುದು)	ರಾಜಕಾಲುವೆ ಒತ್ತುವರಿಯನ್ನು ಬಡವ/ಶ್ರೀಮಂತ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿರುತ್ತದೆ. ಪ್ರಸ್ತುತ ಗುರುತಿಸಲಾದ ಒಟ್ಟು 2626 ಪ್ರಕರಣಗಳ ಪೈಕಿ 137 ಪ್ರಕರಣಗಳಲ್ಲಿ ಮನೆ/ಕಟ್ಟಡಗಳನ್ನು ತೆರವುಗೊಳಿಸಲಾಗಿರುತ್ತದೆ.
ಇ)	ರಾಜಕಾಲುವೆಯನ್ನು ತೆರವುಗೊಳಿಸುವುದನ್ನು ವಿರೋಧಿಸಿ ಎಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ; ನ್ಯಾಯಾಲಯದಲ್ಲಿ ಇರುವ ಪ್ರಕರಣಗಳ ವಿವರ ನೀಡುವುದು; ಪ್ರಸ್ತುತ ಈ ಪ್ರಕರಣಗಳು ಯಾವ ಹಂತದಲ್ಲಿವೆ;	ರಾಜಕಾಲುವೆಯನ್ನು ತೆರವುಗೊಳಿಸುವುದನ್ನು ವಿರೋಧಿಸಿ ಒಟ್ಟು 52 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ ವಿವರಗಳು ಈ ಕೆಳಕಂಡಂತಿವೆ. 1) W.P No.27287/2019 - 3 cases 2) W.P No.26150/2019 & 26835-26842/19 - 1 Case 3) W.P No.29873/19 & 29874-876/19 - 3 Cases 4) W.P No.30399-30414/2019 - 45 Cases) ಪ್ರಸ್ತುತ ಸದರಿ ಪ್ರಕರಣಗಳು ವಿಚಾರಣಾ ಹಂತದಲ್ಲಿರುತ್ತವೆ.
ಈ)	ರಾಜಕಾಲುವೆಯಲ್ಲಿನ ನಿರ್ಮಾಣಗಳನ್ನು ತೆರವುಗೊಳಿಸಲು ಕೋರಿ ಎಷ್ಟು ನೋಟಿಸ್‌ಗಳನ್ನು ನೀಡಲಾಗಿದೆ; ಯಾರಿಗೆಲ್ಲಾ ನೋಟಿಸ್ ನೀಡಲಾಗಿದೆ? (ವಿವರ ನೀಡುವುದು)	ಒತ್ತುವರಿಯನ್ನು ಕೆ.ಎಂ.ಸಿ ಕಾಯ್ದೆ 288ಡಿ (**288D. Commissioner may without notice remove encroachment.- Not with-standing anything contained in this Act, the Commissioner may, without notice, cause to be removed,)** ರಂತೆ

		ನೋಟಿಸ್ ಜಾರಿ ಇಲ್ಲದಂತೆ ಒತ್ತುವರಿಯನ್ನು ತೆರವುಗೊಳಿಸುವ ಅಧಿಕಾರವು ಮಾನ್ಯ ಆಯುಕ್ತರವರಿಗೆ ನೀಡಲಾಗಿದ್ದು, ಒತ್ತುವರಿದಾರರಿಗೆ ಮೌಖಿಕವಾಗಿ ಒತ್ತುವರಿಯ ಬಗ್ಗೆ ನಾಮಫಲಕಗಳು/ ಬಿಬಿಎಂಪಿ ಕಂಬಗಳನ್ನು ನೆಟ್ಟು ತಿಳುವಳಿಕೆ ನೀಡಲಾಗುತ್ತಿರುತ್ತದೆ. ಯಾವುದೇ ನೋಟಿಸ್‌ಗಳನ್ನು ಜಾರಿ ಮಾಡಿರುವುದಿಲ್ಲ.

ನಅಇ 135 ಎಂಎನ್‌ಯು 2021

(ಬಿ.ಎಸ್. ಯಡಿಯೂರಪ್ಪ)
ಮುಖ್ಯಮಂತ್ರಿ

ವಿಧಾನ ಪರಿಷತ್ತಿನ ಚು/ಗು.ಪ್ರ.ಸಂ. 1558 ಕ್ಕೆ

ಅನುಬಂಧ - 'ಬಿ'

BRUHATH BENGALURU MAHANAGARA PALIKE

Encroachment Details of Storm Water Drains as on 30.01.2020

Sl No	Detail	2015-16	2018-19 on-wards	Total	Target for next 15 days	Target for this quarter	Target for this year
1	2	3	4	5	6	7	8
1	Alleged Encroachments identified	2515	111	2626			
2	Surveyed (A+B+C)	428	1829	2257			
3	**Actual Encroachments identified after Survey (B+C)**	377	1346	1723			
	Buildings	117	368	485			
	Other structures (Road and Road side drain)	13	212	225			
	Alloted by BDA/Rail Wheel Factory (RWF) Land and Non Encroached land	0	0	0			
	Open spaces	242	718	960			
	Compound wall/Fencing	5	48	53			
4	**Spots Surveyed and found as non encroached-(A)**	51	483	534			
	Buildings	0	0	0			
	Other structures (Road and Road side drain)	0	0	0			
	Alloted by BDA/Rail Wheel Factory (RWF) Land and Non Encroached land	51	298	349			
	Open spaces	0	185	185			
	Compound wall/Fencing	0	0	0			
5	**Encroachments cleared-(B)**	377	979	1356			
	Buildings	117	20	137			
	Other structures (Road and Road side drain)	13	212	225			
	Alloted by BDA/Rail Wheel Factory (RWF) Land and Non Encroached land	0	31	31			
	Open spaces	242	687	929			
	Compound wall/Fencing	5	29	34			
6	**Encroachments to be cleared-(C)**	0	367	367			
	Buildings	0	348	348			
	Other structures (Road and Road side drain)	0	0	0			
	Alloted by BDA/Rail Wheel Factory (RWF) Land and Non Encroached land	0	0	0			
	Open spaces	0	0	0			
	Compound wall/Fencing	0	19	19			
	Total Encroachment issues resolved as on 30.01.2020 from the list of 2515+45 (New)+66(New) = 2626 (A+B) = 534+1356=1890			1890			
	Balance Cases of Encroachments to be removed/resolved = 2626-(A+B) = 2626-(534+1356)=736			736			

Chief Engineer
Storm Water Drain, BBMP